



ಅಲ್ಲಾಹನು ಎಲ್ಲಿದಾನೆ ?

ಅಬ್ದುಲ್ ಲತೀಫ್ ಸುಲ್ತಾನ್

ಕನ್ನಡಕ್ಕೆ :

ಅಬ್ದುಲ್ ಮುಚ್ಚೆದ್ ಎಸ್. ಎಂ



ಪ್ರಕಟಕೆ

ಕನಾಟಕ ಸರ್ಕಾರಿ ಅಸೋಸಿಯೇಷನ್
ದಮ್ಮಾಮ್ - ಖೋಬರ್ ಫ್ರಾಟ್
0567388901, 0569457623,
0508831878

بِسْمِ اللّٰهِ الرَّحْمٰنِ الرَّحِيْمِ

ಸರ್ವಸ್ತುತಿಗಳು ಅಲ್ಲಾಹನಿಗೆ ಏನೆಲ್ಲ. ಅವನ ಶಾಂತಿ ಮತ್ತು ಸಮಾಧಾನವು ಪ್ರವಾದಿ ಮುಹಮ್ಮದ್ ರವರ ಮೇಲೆ ಅವರ ಸ್ವಹಾಬಿಗಳ ಮೇಲೆ ಮತ್ತು ಅವರನ್ನು ಅಂತ್ಯ ದಿನದ ವರಗೆ ಅನುಸರಿಸುವವರ ಮೇಲೆ ವರ್ಣಿಸಲಿ.

ಅಲ್ಲಾಹನು ಎಲ್ಲಿದ್ದಾನೆ ಎಂಬುವುದು ಅಲ್ಲಾಹನ ಮೇಲಿರುವ ವಿಶ್ವಾಸದ ಭಾಗವಾಗಿ ಪ್ರತಿಯೊಬ್ಬ ಮುಸ್ಲಿಮನು ಅನಿವಾರ್ಯವಾಗಿ ಅರಿತಿರಬೇಕಾದ ವಿಷಯವಾಗಿದೆ. ಆದರೆ ಬಹುತೇಕ ಮುಸ್ಲಿಮರು ಇತರ ಕೆಲವು ವಿಷಯಗಳಿಂತೆ ಸರಿಯಾದ ವಿಶ್ವಾಸಕ್ಕೆ ಬದಲಾಗಿ ಈ ವಿಷಯದಲ್ಲಿ ಅಬಧ್ಯವಾದ ವಿಶ್ವಾಸವನ್ನಿಡುತ್ತಿದ್ದಾರೆ.

ಅಲ್ಲಾಹನು ಎಲ್ಲಿದ್ದಾನೆಂದು ಕೇಳಲೇ ಬಾರದೆಂದಾಗಿದೆ ಕೆಲವರು ಗೃಹಿಸಿಕೊಂಡಿರುವುದು. ಇನ್ನು ಕೆಲವರು ಅಲ್ಲಾಹನು ಸರ್ವ ವ್ಯಾಪ್ತಿಯೆನ್ನತ್ತಾರೆ. ಅವನು ಎಲ್ಲಾ ಸ್ಥಳದಲ್ಲಿ ಇದ್ದಾನೆಂದೂ ವಿಶ್ವಾಸವನ್ನಿಡುತ್ತಾರೆ. ಹಾಲಿನಲ್ಲಿ ತುಪ್ಪ ಎಲ್ಲಿಲ್ಲಾ ಇದೆಯೆಂದು ಸರಿಯಾಗಿ ತಿಳಿಯಲು ಸಾಧ್ಯವಿಲ್ಲದಂತೆ ನಾವು ಅಲ್ಲಾಹನನ್ನು ತಿಳಿಯಬೇಕೆಂದು ಹೇಳಿ ಅವನಿಗೆ ಇಂತಹ ಉಪಮೆಗಳನ್ನೂ ಕಲ್ಪಿಸುತ್ತಾರೆ. ಇನ್ನು ಕೆಲವರು ಅಲ್ಲಾಹನು ವಿಶ್ವಾಸಗಳ ಹೃದಯದಲ್ಲಿದ್ದಾನೆನ್ನತ್ತಾರೆ.

ಅದುರಿಂದ ಇಸ್ಲಾಮಿನ ಮೂಲ ಪ್ರಮಾಣಗಳಾದ ಪವಿತ್ರ ಖುರ್ಬಾನ್ ಮತ್ತು ಪ್ರವಾದಿ ರವರ ಅಧ್ಯಯನಗಳು ಈ ವಿಷಯದಲ್ಲಿ ಏನನ್ನು ಕಲಿಸುತ್ತದೆ ಮತ್ತು ನಬಿ ರವರಿಂದ ನೇರವಾಗಿ ದೀನನ್ನು ಕಲಿತ ಸ್ವಹಾಬಿಗಳು ಈ ವಿಷಯದಲ್ಲಿ ಯಾವ ವಿಶ್ವಾಸವನ್ನು ತಾಳಿದ್ದರು ಎಂಬುವುದನ್ನು ಪರಿಶೋಧಿಸೋಣ. ಅಹ್ಲ ಸುನ್ನತ್ ವಲೋಜಮಾಅತ್ನ ವಿಶ್ವಾಸವು ಅದೇ ಆಗಿದೆಯಲ್ಲವೇ.

ಪ್ರಥಮವಾಗಿ ಅಲ್ಲಾಹನು ಎಲ್ಲಿದ್ದಾನೆ ಎಂಬ ಪ್ರಶ್ನೆಯನ್ನು ಕೇಳಿರುವುದು ಪ್ರವಾದಿ ರವರಾಗಿದ್ದಾರೆ. ಪ್ರಸ್ತುತಃ ಘಟನೆಯ ಸಂಕ್ಷಿಪ್ತ ರೂಪ ಹೀಗಿದೆ: ಮುಾವಿಯಾತ್ ಇಬ್ರಾಹಿಮಾ ಹಿಂದಿನ ತಮ್ಮ ದಾಸಿಯನ್ನು ಹೋಪದಿಂದ ಹೊಡೆಯುತ್ತಿದ್ದರು. ಆ ವಿಷಯದಲ್ಲಿ ಅವರಿಗೆ

ಈದ ಉಂಟಾಗಿ ಆ ದಾಸಿಯನ್ನು ದಾಸ್ತಾದಿಂದ ಮುಕ್ತಗೊಳಿಸುವ ವಿಷಯವಾಗಿ ಪ್ರವಾದಿ ರವರು ರವರಲ್ಲಿ ಮಾತನಾಡಿದರು. ಆಗ ಪ್ರವಾದಿ ರವರು ಆಕೆ ಮುಾಂಬಿನತ್ (ವಿಶ್ವಾಸಿನಿ) ಆಗಿರುವಳೇ ಎಂದು ತಿಳಿಯಲಿಕ್ಕಾಗಿ ಆಕೆಯೊಂದಿಗೆ ಪ್ರಶ್ನಿಸಿದ ಒಂದನೇಯ ಪ್ರಶ್ನೆ ? (ಅಲ್ಲಾಹನು ಎಲ್ಲಿ?) ಎಂದಾಗಿತ್ತು. ಆಕೆ ಅಲ್ಲಾಹನು ಆಕಾಶದಲ್ಲಿದ್ದಾನೆಂದು ಉತ್ತರಿಸಿದರು. ಎರಡನೇಯ ಪ್ರಶ್ನೆ ನಾನು ಯಾರು? ಎಂದಾಗಿತ್ತು. ಆಗ ನೀವು ಅಲ್ಲಾಹನ ರಸೂಲ್ ಆಗಿದ್ದೀರಿ ಎಂದರು. ತಕ್ಷಣ ಪ್ರವಾದಿರವರ ನುಡಿದರು: **أَعْتَهَا فِإِنَّهَا مُؤْمِنَةٌ** ಆಕೆ ವಿಶ್ವಾಸಿನಿಯಾಗಿದ್ದಾಳೆ ಆದುದರಿಂದ ಆಕೆಯನ್ನು ದಾಸ್ತಾದಿಂದ ಮುಕ್ತಗೊಳಿಸಿರಿ.(ಮುಸ್ಲಿಮ್)

ಈ ಘಟನೆಯಿಂದ ಹಲವು ವಿಷಯಗಳನ್ನು ಗೃಹಿಸಬಹುದು.

1. ಅಲ್ಲಾಹನು ಎಲ್ಲಿದ್ದಾನೆಂದು ಪ್ರಶ್ನಿಸಲೇ ಬಾರದೆಂಬ ವಾದ ಆಧಾರರಹಿತವಾಗಿದೆ.

2. ಒಬ್ಬರ ವಿಶ್ವಾಸ ಕಾರ್ಯಗಳಲ್ಲಿ ಪ್ರಥಮವಾಗಿ ಅರಿತಿರಬೇಕಾದದ್ದು ಮತ್ತು ವಿಶ್ವಾಸವಿಸಬೇಕಾದದ್ದು ಅಲ್ಲಾಹನು ಎಲ್ಲಿದ್ದಾನೆ ಎಂಬುವುದರ ಕುರಿತಾಗಿದೆ.

3. ಒಬ್ಬ ಮುಾಂಬಿನ್ ಅಲ್ಲಾಹನು ಆಕಾಶದ ಮೇಲಿದ್ದಾನೆ ಎಂಬ ವಿಶ್ವಾಸವನ್ನಿಡಬೇಕು.

ಖುರ್ಬಾನ್, ಹದೀಸ್ ಮತ್ತು ಸ್ವಹಾಬಿಗಳ ಸಮೇತ ಸಲಫ್ತುಸ್ವಾಲೀಹ್ ಗಳು ಈ ವಿಷಯದಲ್ಲಿ ಅಲ್ಲಾಹನು ಏಳು ಆಕಾಶಗಳ ಮೇಲೆ ಸಿಂಹಾಸನದಲ್ಲಿ ರೂಢಾಮೂಲನಾಗಿದ್ದಾನೆಂದೇ ಆಗಿದೆ. ಈ ವಿಷಯದಲ್ಲಿ ಬೇರೊಂದು ಅಭಿಪ್ರಾಯ ಸ್ವಹಾಬಿಗಳು ತಾಳಿರುವುದಾಗಿ ಅರಿಯಲ್ಪಡಲಿಲ್ಲ.

ಈ ವಿಷಯವನ್ನು ನಾವು ಪ್ರಮಾಣಗಳ ಆಧಾರದಲ್ಲಿ ಪರಿಶೋಧಿಸೋಣ.

1. ಖುರ್ಬಾನ್ ಸೂಕ್ತಗಳು.

ಅಲ್ಲಾಹನು ನುಡಿಯತ್ತಾನೆ.

آمِنْتُمْ مَنْ فِي السَّمَاءِ أَنْ يَخْسِفَ بِكُمُ الْأَرْضَ فَإِذَا
هِيَ تَمُور

“ಆಕಾಶದಲ್ಲಿರುವವನು ನಿಮ್ಮನ್ನು ಭೋಮಿಯಲ್ಲಿ ಹುಗಿದು
ಕುರಿತು ನೀವು ನಿಬೀರ್ತರಾಗಿರುವಿರಾ”? ಬಿಡುವುದರ
(ಮುಲ್ತಿ: ೪೫/೧೫)

كَيْفَ نَذِيرٌ (الملة: 17) ﴿أَمْ أَمْنُتُمْ مَنْ فِي السَّمَاوَاتِ أَنْ يُرْسِلَ عَلَيْكُمْ حَاصِبًا فَسَتَعْلَمُونَ﴾

“ಅಧವಾ ಆಕಾಶದಲ್ಲಿರುವಾತನು ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸಿ ಬಿಡುವ ಬಗ್ಗೆ ನೀವು ನಿಭಿಎತರಾಗಿರುವಿರಾ ? (ಮುಲ್ಲೂ: ೪೫/೧೨)

మేలే సూబిసిద ఎరదు పవిత్ర శ్రీఆనాన సూక్తగళల్లి ఆకాశదల్లిరువాతను ఎందు ప్రస్తువిసిరువుదు అల్లావన కురితాగిదే ఎంబ విషయదల్లి శ్రీఆనా వ్యాఖ్యానగారి నడువే భిన్నభిష్టాయివిల్ల.

ಅದರೆ ಅರಬಿ ಭಾಷೆಯಲ್ಲಿ (ಫಿ) ಫೀ ಎಂದರೆ ಒಳಗೆ ಎಂದಲ್ಲವೇ ಅರ್ಥ. ಹಾಗಾದರೆ ಅಲ್ಲಾಹನು ಆಕಾಶದ ಒಳಗೆಯನ್ನೇ ಎಂದು ಪ್ರತಿಸ್ಥಿತವರಿದ್ದಾರೆ. ಅಂಥವರೊಡನೆ ಹೇಳಲಿಕ್ಕಿರುವುದು ಫೀ ಎಂಬುವುದನ್ನು (عل) ಅಲಾ (ಮೇಲೆ) ಎಂಬ ಅರ್ಥದಲ್ಲಿ ಖುರ್ಬಾನೋನ (ಸೂರಃ ಆಲು ಇಮಾನ್:۴۱/۲۱, ತೈಬ:۶/۱, ತ್ಯಾಹಾ:۱۰/۲۱,) ಈ ಸೂಕ್ತಗಳಲ್ಲಿ ಪ್ರಯೋಗಿಸಲಾಗಿದೆ ಖುರ್ಬಾನೋನ ಅವತೀರ್ಣದ ಕುರಿತು ಪ್ರಸ್ತಾವಿಸಿದ ಸ್ಥಳಗಳಲ್ಲಿ ಅಲ್ಲಾಹನು ಪ್ರಯೋಗಿಸಿರುವ ಪದಗಳಿಲ್ಲವೂ ಇಳಿಸಿದನು ಎಂಬ ಅರ್ಥ ಬರುವ ಅನ್‌ರَل (ಅನ್‌ರೂಲ) ಎಂದು ಅರ್ಥವಾ ಇಳಿಸುವುದು ಎಂಬ ಅರ್ಥ ಬರುವ ನ್‌زِيل (ತನ್‌ರಿಯೀಲ್) ಎಂಬ ಪದಗಳನ್ನಾಗಿದೆ. ಈ ಪ್ರಯೋಗವು ಅಲ್ಲಾಹನು ಆಕಾಶದಲ್ಲಿದ್ದಾನೆಂಬ ವಾಸ್ತವವನ್ನು ಕಲಿಸುತ್ತದೆ.

ಈ ಸಾ	ನಬಿ ﷺ ರವರನ್ನು	ಅಲ್ಲಾಹನು	ಅವನೆ	ಬಳಿಗೆ
ಎತ್ತಿದ್ದಾನೆ	﴿ إِلَهُ رَّقِيعٌ بْلَى ﴾	೧೦೯		
ಪ್ರಯೋಗಿಸಿರುವುದರಿಂದ	ಮತ್ತು	ಅಂತಿಮ	ಕಾಲದಲ್ಲಿ	ಈ ಸಾ
ನಬಿ ﷺ ರವರು	ಭೂಮಿಗೆ	ಇಳಿದು	ಬರಲಿದ್ದಾರೆ	
﴿ نُرُولْ عَسِيَّ ﴾	೧೦೯	ಪ್ರವಾದಿ ﷺ ರವರು		
ಹೇಳಿರುವುದರಿಂದ	ತಿಳಿಯುವುದು	ಅಲ್ಲಾಹನು	ಎಲ್ಲಾ	
ಸ್ತುತಿದಲ್ಲಿದ್ದಾನೆಂದಲ್ಲ.				

﴿تَرْحُّ� الْمَلَائِكَةُ وَالرُّوحُ إِلَيْهِ﴾ (سورة المارج: ٤)
 “ಮಲೆಕ್‌ಗಳು ಮತ್ತು ಆತ್ಮೆ ಅವನ ಬಳಿಗೆ ಏರಿ ಹೋಗುತ್ತದೆ.”
 (ಸೂರ್ಯ: ಮಾರ್ಪಿಜ್: ೨೦/೫)

﴿فَلِلّٰهِ الْعِزَّةُ جَمِيعاً إِلٰيْهِ يَصْعُدُ الْكَلْمُ الطَّيِّبُ وَالْعَمَلُ الصَّالِحُ
بِرْ فَعُهُ.....﴾ (سورة فاطر: 4)

“గౌరవగళ్లవు అల్లాడన అద్వినదల్లివే. లుత్తము వెజనగిళు ఏరి హోగువుదు అవన బళిగే మత్తు సత్కమంగళమ్మ అవను (అవన బళిగే) ఎత్తొత్తానే.”

(សែរ៖ ផ្ទាត់ខ្លួន ២៨/១០)

ఈ సూక్తగళేల్లవో అల్లాహను ఆకాశదల్లిద్దాన్ని ఎంబువుదన్ను సూచిసుత్తదే.

೨. ಹದೀಸ್‌ಗಳು

((أَلَا تَأْمُنُونِي وَإِنَّا أَمِينٌ مَّنْ فِي السَّمَاءِ يَأْتِينِي حَبْرُ السَّمَاءِ صَبَاحًا
وَمَسَاءً))

“ನೀವು ನನ್ನ ಮೇಲೆ ವಿಶ್ವಾಸವನ್ನಿಡುವುದಿಲ್ಲವೇ! ನಾನು
ಆಕಾಶದಲ್ಲಿರುವಾತನ ವಿಶ್ವಾಸನಾಗಿದ್ದೇನೆ. ಬೆಳಿಗೆ ಮತ್ತು
ರಾತ್ರಿಯಲ್ಲಿ ನನಗೆ ಆಕಾಶದಿಂದ ವಾರ್ತೆಗಳನ್ನು
ಬರುತ್ತಿರುತ್ತದೆ.”(ಬುಖಾರಿ,ಮುಸ್ಲಿಮ್)

((إِرْحَمُوا مَنْ فِي الْأَرْضِ يَرْحَمُكُمْ مَنْ فِي السَّمَاوَاتِ)) (صحيح جامع الترمذى)

“ನೀವು ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿಸಿ
ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು.”
(ಅಲ್ಲಾನಿಯವರ ಸ್ತೋತ್ರ ಶಿಮಾದಿ)

((وَالَّذِي نَفْسِي بِيَدِهِ مَا مِنْ رَجُلٍ يَدْعُو امْرَأَتَهُ إِلَى فِرَاشِهِ فَقَاتَبَ
عَلَيْهِ إِلَّا كَانَ الَّذِي فِي السَّمَاءِ سَاحِطًا عَلَيْهَا حَقًّا يَرْضَى
عَنْهَا)) (رواية مسلم)

“నన్న ఆత్మ యార హస్తదల్లిదేయో అవనాణ్
యారాదరూ తన్న పెత్తియన్న తన్న హాసిగేగే కరేదాగ
అదక్క ఆశే సమృతిసదిద్దరే, అవను ఆశేయన్న త్త్విపడువ
వరేగే ఆశాదల్లిరువవను అవళ్లి
కోపదలిరువను.”(ముసిమో)

ಅದೇ ರೀತಿ ಹಡಿಸೋಗಳಲ್ಲಿ ದೃಢಪಟ್ಟಿರುವ ಪ್ರವಾದಿರ
ರವರ ಮಿಶ್ರಾರಾಜ್, ಪ್ರಾರ್ಥನೆ ಸಮಯದಲ್ಲಿ ಕೈಯನ್ನು
ಮೇಲೆತ್ತುವುದು, ಹಜ್ಜತುಲ್ ವಿದಾಅನ ಭಾಷಣದಲ್ಲಿ
ಪ್ರವಾದಿ  ರವರು ಆಕಾಶದೆಡೆಗೆ ಬೆರಳನ್ನು ತೋರಿಸಿ
ಅಲ್ಲಾಹನೇ, ನೀನು ಇದಕ್ಕೆ ಸಾಕ್ಷಿಯಾಗಿರುವೆ ಎಂದು
ಹೇಳಿರುವುದು, ಪ್ರತೀ ರಾತ್ರಿಯಲ್ಲಿ ರಾತ್ರಿಯ
ಮೂರರಲ್ಲಿಂದು ಭಾಗ ಬಾಕಿಯಿರುವಾಗ ಅಲ್ಲಾಹನು
ಒಂದನೇ ಆಕಾಶಕ್ಕೆ ಇಳಿದು ಬರುವನು ಎಂದು ವ್ಯಕ್ತ
ಪಡಿಸಿರುವದೆಲ್ಲವೂ ಅಲ್ಲಾಹನು ಸರ್ವ ವ್ಯಾಪ್ತಿಯೆಂದಲ್ಲ
ನಮಗೆ ಕಲಿಸುವುದು.

2. ಸ್ವಾಭಾವಿಕ

ଓଡ଼ିଆ ବକର୍ତ୍ତା

ಪ್ರವಾದಿರವರು ವರ್ಷಾತಾಗಿದ್ದಾರೆಂಬ ಸುದ್ದಿ ತೀಳಿದು
ಅದನ್ನು ಅಂಗೀಕರಿಸದ ಜನರಲ್ಲಿ ಅವರು ಹೇಳಿದರು:

((مَنْ كَانَ يَعْبُدُ مُحَمَّداً صَلَّى اللَّهُ عَلَيْهِ وَسَلَّمَ فَإِنَّ مُحَمَّداً قَدْ مَاتَ وَمَنْ كَانَ يَعْبُدُ اللَّهَ فَإِنَّ اللَّهَ فِي السَّمَاوَاتِ حَيٌّ لَا يَمُوتُ)) (مستدرك: 102/1)

“ಯಾರಾದರೂ ಮುಹಮ್ಮದರನ್ನು ಆರಾಧಿಸುವುದೆಂದಾದರೆ
ಮುಹಮ್ಮದರು ಮರಣ ಹೊಂದಿದ್ದಾರೆ. ಯಾರಾದರೂ
ಅಲ್ಲಾಹನನ್ನು ಆರಾಧಿಸಿರುವುದಾದರೆ ಅಲ್ಲಾಹನು ಮರಣ
ಹೊಂದದೆ ಆಕಾಶದಲ್ಲಿ ಜೀವಿಸುತ್ತಿದ್ದಾನೆ.”
(ಮುಸ್ತಾಕ್‌ರಕ್ಖಾ:೧/೧೦೨)

ಉಮರ್

ಒಮ್ಮೆ ಲಾರು ಹೀಗೆ ರವರು ತಮ್ಮ ಜೊತೆಯಲ್ಲಿರುವವರನ್ನು ಪರಿಗಣಿಸದೆ ದಾರಿಯಲ್ಲಿ ಓವ್ ವೃಧ್ಧರಾದ ಸೀಯೋಂಡಿಗೆ ದೀರ್ಘವಾಗಿ ಮಾತನಾಡಿದರು. ಆಗ ಜೊತೆಯಲ್ಲಿದ್ದವರು ಅತ್ಯಷ್ಟಿ ವೃಕ್ಷ ಪಡಿಸಿದಾಗ ಅವರು ಈ ರೀತಿ ನುಡಿದರು:

((وَيُكَلِّمُ أَنْدَرِي مَنْ هِيَ هَذِهِ امْرَأَةٌ سَمِعَ اللَّهُ شَكْوَاها مِنْ فَوْقِ
سَبْعِ)) (سنن الدارمي: 102)

“ನಿನಗೆ ನಾಶ, ಇವರು ಯಾರೆಂದು ನಿನಗೆ ಗೊತ್ತೇ; ಇವರು

పటు ఆకాశగళ మేలిరువవను దూరమ్మ ఆలిసిద స్తీయిగిద్దారె.”(సుననో దారిమీ: १/१०१) ఆ స్ఫ్యాబి వనితే ఖుర్జానోన సూరః ముజాదిలఃదల్లి ప్రస్తావిసిరువ చోల రవరాగిద్దరు.

ఇబ్రా అబ్బాస్ లై

ఇబ్రా అబ్బాస్ లై రవరు, ఆజూలా లై రవరు మరణాసన్నరాదాగ అవర బళియల్లి హేళిద మాతమ్మ గమనిసిరి:

(كُنْتِ أَحَبَّ نِسَاءَ رَسُولِ اللَّهِ صَلَّى اللَّهُ عَلَيْهِ وَسَلَّمَ إِلَيْهِ وَلَمْ يَكُنْ يُحِبُّ إِلَّا طَيِّبًا وَأَنْزَلَ اللَّهُ بِرَاءَتَكِ مِنْ فَوْقِ سَبْعِ سَمَاوَاتٍ)
(سنن الدارمي، مختصر العلوم للألباني)

“నీవు ప్రవాది రవరిగె అత్యంత ప్రీతియ పత్తి ఆగి ద్విరి. ప్రవాది రవరు ఉత్తమవాదుదన్నదే ఇష్టపడు పుదిల్ల. నిమ్మ నిరపరాధిత్తపన్న పటు ఆకాశగళ మేలింద అల్లాహను వ్యక్తపడిందానే.” (సుననో దారిమీ: అల్లానియవర ముఖ్యసరులు ఉలువ్వ)

ర్మునబు బింతో జహోర్ లై

ప్రవాది రవర పత్తియాద ర్మునబు ప్రవాది వయ్యార ఇతర పత్తియిర మధ్య అభిమానదొంది గె హేళుత్తిద్దు మాతమ్మ గమనిసిరి:

(رَوَجَكُنَّ أَهَالِيَكُنَّ وَرَوَجَنِيَ اللَّهُ تَعَالَى مِنْ فَوْقِ سَبْعِ سَمَاوَاتٍ)
(الخاري)

“నిమ్మలైనమ్మ నిమ్మ కుటుంబదవరే నబి రవరిగ వివాహ మాడిసి కొట్టరు. ఆదరే నన్నన్న అవరిగె పటు ఆకాశగళ మేలిరువవను వివాహ మాడిసి కొట్టమన్. (బుఖారి)

79/6 (انَّ اللَّهَ عَرَّوَ جَلَّ أَنْكَحَنِي مِنَ السَّمَاءِ) (صحيح النسائي) (رقم: 3252)

“నిష్టయివాగియూ ఆకాశదింద అల్లాహను నన్న వివాహ మాడిసి కొట్టమన్.” (అల్లానియవర స్ఫ్యీహ్ నసాకు: ६/ ८८ హదీసో నంబు: ३१५१)

సూరః: అహోరూబోన ఇల్నే సూక్తదల్లిరువ “య్యోద అవళింద తన్న అపేణ్ణేయన్న పూర్తిగోళిసికోండ బళిక నావు అవేళన్న నిమగె పత్తియన్నగి (వివాహ) మాడి కొట్టివు.” ఎంబ భాగవాగిదే ర్మునబిసి(ర) రవర ఉద్దేశ

ఇమామ్ శాఫితో లై

హాలినల్లి తుప్ప ఇరువంతే అల్లాహను ఎల్లా స్థాందల్లిద్దానే ఎందల్ల ఇమామ్ శాఫితో లై రవర కలిసిరువుదు. అవరు హేళుత్తారే:

(وَأَنَّ اللَّهَ عَلَى عَرْشِهِ فِي سَمَاءِهِ يَقْرُبُ مِنْ حَلْقِهِ كَيْفَ يَشَاءُ)

(وصيحة الإمام الشافعي: ص 53, 54)

“నిష్టయివాగియూ అల్లాహను ఆకాశదల్లి సింహాసన మేలే విరాజితనాగిద్దానే. ఆదరే అవను ఉద్దేశిసువ ప్రకార తన్న సృష్టిగళోందిగె నికటవాగుతానే.” (వస్త్రియ్యతో ఇమామ్ శాఫితో మటి: 333, 334) అల్లాహను అవనిగె అవస్థావాద అస్తిత్వమోందిగె పటు ఆకాశగళ మేలే సింహాసనదల్లి విరాజితనాగిరువుదాదరూ, అవనిగె నమ్మల్లిర బగ్గ జ్ఞానవిడే మత్తు సస్వవన్నా నియంత్రిసుత్తిద్దానే ఎందు నావు విశ్వాసవన్నిచెబేచు. కేళగె కొడలాగువ ఖుర్జానోన సూక్తగళల్లి ఆ విషయవన్న నమగె తీళియబహుదు. ఆదు అహో సున్నతో వలోజమాతాన విశ్వాసవ ఆగిదే.

» هُوَالَّذِي خَلَقَ السَّمَاوَاتِ وَالْأَرْضَ فِي سَيَّةٍ أَيَّامٌ ثُمَّ اسْتَوَى عَلَى الْعَرْشِ يَعْلَمُ مَا يَكُونُ فِي الْأَرْضِ وَمَا يَخْرُجُ مِنْهَا وَمَا يَنْزُلُ مِنَ السَّمَاءِ وَمَا يَعْرُجُ فِيهَا وَهُوَ مَعَكُمْ أَيْنَ مَا كُنْتُمْ وَاللَّهُ بِمَا تَعْمَلُونَ بَصِيرٌ «

“అవను ఆకాశ-భూమిగళన్న ఆరు దినగళల్లి సృష్టిసిదను. నంతర సింహాసనారూఢనాదను. భూమియోళగె ప్రవేశిసువుదన్న, ఆదరింద హోరబరు పుదన్న, ఆకాశదింద ఇళియవుదన్న మత్తు అదళ్ళ ఏరి హోగువ ఎల్ల వస్తుగళ జ్ఞాన అవనిగిదే.

నీవేల్లిద్దరూ అవను నిమ్మాందిగిద్దానే. అవను నీవు మాడుత్తిరువుదన్న ఏళ్ళిసుత్తిద్దానే.” (సూరః హదీస: 32/1) **أَلَمْ تَرَ أَنَّ اللَّهَ يَعْلَمُ مَا فِي السَّمَاوَاتِ وَمَا فِي الْأَرْضِ مَا يَكُونُ مِنْ نَجْوَى ثَلَاثَةٍ إِلَّا هُوَ رَابِعُهُمْ وَلَا حَمْسَةٍ إِلَّا هُوَ سَادِسُهُمْ وَلَا أَنَّى مِنْ ذَلِكَ وَلَا أَكْثَرَ إِلَّا هُوَ مَعَهُمْ أَيْنَ مَا كَانُوا شَمَّ يُبَيِّنُهُمْ إِنَّ اللَّهَ بِكُلِّ شَيْءٍ عَلِيمٌ**

“ఆకాశ-భూమిగళల్లిరువుదన్న అల్లాహను బల్లను ఎంబువుదన్న నీను నోచువుదిల్లపే ? మూవర మధ్య రహస్య సంభాషణగళు నడెయుతీరువాగ అవరోందిగె నాల్గనేయవనాగి అవను(అల్లాహను) ఇల్లదే ఇరువుదిల్ల. ఐవర సంభాషణయాగిరువుదాదరే, అవరిగె ఆరనేయవనాగి అవను(అల్లాహను) ఇల్లదే ఇరువుదిల్ల. అదళ్ళింత కదిమేయవర అథవా హజ్జినవర (సంభాషణ) ఆగిరలి, అవరు ఎల్లే ఇద్దరూ అవను అవర జొతేయల్లిల్లదే ఇరలార. నంతర మనరుత్థాన దినదందు అవరు ప్రవర్తిసిరువుదర కురితు అవరిగె అవను తిళిసువను. లిండిత అల్లాహను సస్వ విషయగళ జ్ఞానియాగిద్దానే.” (మువిమీ: 32/2)

ఈ లేఖనదల్లి అల్లాహను ఎల్లిద్దానే ఎంబువుదన్న ఇశ్శామిన ఆధార ప్రమాణగళ మూలక సత్యాన్సేషిగళ ముందిష్టిద్దిపే. ఆదుదరింద చింతిసిరి. సత్యద కచేగె ధావిసిరి.

అల్లాహనే, నిన్నల్లి సరియాద విశ్వాసవన్నిరిసలు సత్యమగళన్న మూరణవాద రీతియల్లి నినగాగి అనుష్టిసలు నీను నమగె సహాయమాడు. (అమీనో)

وصلى الله وسلم على خير خلقه نبينا محمد وآلها وصحبه أجمعين